

ಪರಿವಾರ ನಾಯಕ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ರಮೇಶ್ ಬಿ*

* ಸಂಶೋಧನ ವಿದ್ಯಾರ್ಥಿ, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರ್ಥಿ.

ಸಾರಾಂಶ: (Abstract)

ಬುಡಕಟ್ಟಿ ಸಮುದಾಯಗಳ ಸಾಮಾಜಿಕ ಜೀವನದಲ್ಲಿ ಹಬ್ಬಿ ಆಚರಣೆ ಮತ್ತು ಉತ್ಪನ್ನಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ. ಒಂದೊಂದು ಯಂತುಗಳು ಬದಲಾವಣೆಯಾದಂತೆ ಆಯಾಕಾಲಕ್ಕೆ ತಕ್ಷಾಂತೆ ಮನರಂಜನೆ ಮತ್ತು ಸುಖಿಸಂತೋಷಗಳಿಗಾಗಿ ಒಮ್ಮೆವರತಹ ಹಬ್ಬಹರಿದಿನಗಳನ್ನು ಆಚರಿಸುವಂತಹ ಪದ್ಧತಿಯನ್ನು ಕಾಣಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಮೈಸೂರು ಜಿಲ್ಲೆಯ ಪರಿವಾರನಾಯಕ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ವಿಮರ್ಶಿಸಲಾಗಿದೆ.

ಮುಖ್ಯವಾದಗಳು (Keywords): ಪರಿವಾರನಾಯಕ, ಹಬ್ಬಿ, ಜಾತ್ರೆ, ಬುಡಕಟ್ಟಿ, ಸಮುದಾಯ.

ಪೀಠಿಕೆ

ಹಬ್ಬ ಮತ್ತು ಜಾತ್ರೆಗಳು ಜನರಲ್ಲಿ ಏಕತೆಯನ್ನು ಮೂಡಿಸುತ್ತವೆ. ಹಬ್ಬದ ದಿನ ಜನರು ತಮ್ಮ ಎಲ್ಲಾ ಕಷ್ಟಗಳನ್ನು ಮರೆತು ತಾವು ನಂಬಿರುವ ದೇವರನ್ನು ಮನೆಮನೆಗಳಲ್ಲಿ ಮೂಡಿಸುತ್ತಾರೆ. ಅದೇ ರೀತಿ ಮೈಸೂರು ಜಿಲ್ಲೆಯ ಪರಿವಾರ ನಾಯಕ ಸಮುದಾಯದ ಜನರು ತಮ್ಮದೇ ಆದ ಹಲವು ವೈಶಿಷ್ಟ್ಯ ಮಾರ್ಗ ಹಬ್ಬಗಳ ಆಚರಣೆಯಲ್ಲಿ ಅಪಾರ ಶ್ರದ್ಧೆ ತೋರಿಸಿರುತ್ತಾರೆ. ಯಾವುದೇ ಬುಡಕಟ್ಟಿ ಸಮುದಾಯದ ಸಂಪ್ರದಾಯ ನಂಬಿಕೆ, ಆಚಾರ, ವಿಚಾರ, ಉದುಗೆ-ತೊಡುಗೆ, ಮತ್ತು ಸಂಸ್ಕೃತಿಯನ್ನು ಅವರು ಆಚರಿಸುವ ಹಬ್ಬ ಹರಿದಿನಗಳಲ್ಲಿ ಸ್ವಷ್ಟವಾಗಿ ಗುರಿತಿಸಬಹದು. ಮೈಸೂರು ಜಿಲ್ಲೆಯ ಪರಿವಾರ ನಾಯಕ ಸಮುದಾಯದವರು ಏಮತುಮಾನಕ್ಕೆ ಅನುಗುಣವಾಗಿ ಶಿವರಾತ್ರಿ ಯುಗಾದಿ, ಗೌರಿಗಳೇಶ ಹಬ್ಬ, ದೀಪಾವಳಿ ಮೊದಲಾದ ಹಬ್ಬಗಳು ಜಾತ್ರೆಗಳನ್ನು ವೈಶಿಷ್ಟ್ಯಮಾರ್ಗವಾಗಿ ಆಚರಿಸುತ್ತಾರೆ.

ಯುಗಾದಿ ಹಬ್ಬ

ಹಿಂದೂ ಧರ್ಮದವರು ಆಚರಿಸುವ ಶಿಷ್ಟ ಹಬ್ಬಗಳಲ್ಲಿ ಯುಗಾದಿ ಹಬ್ಬ ಅಶ್ವಂತ ಪ್ರಮುಖವಾದದ್ದು. ಈ ಯುಗಾದಿ ಹಬ್ಬವು ಭೂಮಿಯ ಚಲನೆಯಲ್ಲಿ ಉಂಟಾಗುವ ಅಮಾವಾಸ್ಯೆ ಮತ್ತು ಪೌರ್ಣಿಮೆಗಳ ಲೆಕ್ಕಚಾರದ ಅಮಾವಾಸ್ಯೆಯ ಮಾರನೆ ದಿನ ಗೋತವಾಗುತ್ತದೆ ಆದ್ದರಿಂದ ಈ ಹಬ್ಬವನ್ನು ಜೈತ್ರಮಾಸದ ಪ್ರಕಾರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬವು

Please cite this article as: ರಮೇಶ್ ಬಿ. (2022). ಪರಿವಾರ ನಾಯಕ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳು. ಪ್ರತಿಬಿಂಬ: ಮೈಸೂರು ಕನ್ನಡ ರೀಸರ್ಚ್ ಇನ್‌ಲೋ ಆರ್ಥಿಕ ವಿಜ್ಞಾನ, 3(6), ಪು.ಸಂ. 8-14.

ಬೇಸಿಗೆಕಾಲದಲ್ಲಿ ಬರುವುದರಿಂದ ಪರಿವಾರ ನಾಯಕ ಸಮುದಾಯದವರು ಸುಗ್ರಿಯ ಕಾಲವನ್ನು ಮುಗಿಸಿಕೊಂಡು ತಮ್ಮ ದನಕರುಗಳೊಡನೆ ವಿಶ್ರಾಂತಿಪಡೆಯುವ ಹಬ್ಬವಾಗಿರುತ್ತದೆ. ಪರಿವಾರ ನಾಯಕ ಸಮುದಾಯದವರು ಹಬ್ಬದ ದಿನ ಬೇಳಿಗೆ ಎದ್ದು ಏನನ್ನು ತಿನ್ನುದೆ ಕುಡಿಯದೆ ಎದ್ದು ಸ್ವಾನ ಮಾಡಿ ದೇವರಿಗೆ ಪೂಜೆ ಮಾಡಿದ ನಂತರ ಜಿಗುರಾದ ಬೇವಿನ ಎಲೆಗಳು ಮತ್ತು ಬೆಲ್ಲವನ್ನು ತಿನ್ನುತ್ತಾರೆ. ಅಂದು ಹೊಸವರ್ಷದ ಮೊದಲ ದಿನವಾದರಿಂದ ಮುಂದಿನ ದಿನಗಳಲ್ಲಿ ವರ್ಷಮಾತ್ರಿಕ ಕಷ್ಟಭರಲಿ ಎರಡನ್ನು ಸಂತೋಷವಾಗಿ ಸ್ವೀಕರಿಸುತ್ತೀರೆ ಎಂಬ ಭಾವವನ್ನು ಹೊಡುವುದಕ್ಕೆ ಬೇವು ಬೆಲ್ಲವನ್ನು ತಿನ್ನುತ್ತಾರೆ. ಬೇವಿನ ಸೇವನೆಯಿಂದ ಮಾನವನ ದೇಹ ಆರೋಗ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಬೇವಿನ ಸೋಪ್ಪು ಮತ್ತು ಮಾವಿನ ಸೋಪ್ಪು ಎರಡನ್ನು ತಮ್ಮ ಮನೆಯ ಸೂರಿಗೆ ಸಿಕ್ಕಿಸುತ್ತಾರೆ, ಕೆಲವೊಂದು ಗ್ರಾಮಗಳಲ್ಲಿ ಸಂಕ್ರಾಂತಿ ಹಬ್ಬದ ದಿನ, ಮಾವಿನ ಸೋಪ್ಪು, ಬೇವಿನ ಸೋಪ್ಪು ಹಾಗೂ ಕಕ್ಕೆಯ ಹೂವನ್ನು ಮನೆಯ ಸೂರಿಗೆ ಸಿಕ್ಕುವುದುಂಟು. ಪರಿವಾರ ನಾಯಕ ಸಮುದಾಯದವರು ಕೆಲವು ಹಬ್ಬ ಬರುವ ಸಮಯಕ್ಕೆ ಹಳೆಯ ಮನೆಯ ಹೆಂಚುಗಳನ್ನು ಕೈಯಾಡಿಸಿ ಹಾಳಾದ ಹೆಂಚುಗಳನ್ನು ತೆಗೆದು ಬದಲಿ ಹೆಂಚನ್ನು ಹಾಕಿ ಮುಂದಿನ ಮಳೆಗಾಲದಲ್ಲಿ ನೀರು ಸೋರದಂತೆ ರಿಪೇರಿ ಮಾಡಿಸುತ್ತಾರೆ, ಬಹುತೇಕರು ಮನೆಯ ದುಂಬುಧಾಳನ್ನು ತೊಡೆದು ಸುಣ್ಣಬಣ್ಣಗಳನ್ನು ತುಂಬುವರು ಹಬ್ಬದ ದಿನ ಮುಂಜಾನೆಯೇ ಮಾವಿನ ಸೋಪ್ಪು ಮತ್ತು ಬೇವಿನ ಸೋಪ್ಪನ್ನು ತಂದು ಮನೆಯ ಮುಂದಿನ ಸೂರಿಗೆ ಸಿಕ್ಕಿಸಿ ಮಾವಿನ ಎಲೆಗಳಿಂದ ಬಾಗಿಲಿಗೆ ತೋರಣವನ್ನು ಕಟ್ಟುವರು ಸಾಮಾನ್ಯವಾಗಿ ಕೆಲವು ಅನುಕೂಲಸ್ಥ ಕುಟುಂಬಗಳು ಈ ಹಬ್ಬಕ್ಕೆ ಹೊಸಬಟ್ಟಗಳನ್ನೂ ಧರಿಸಿದರೆ ಬಡವರು ಸ್ವಾನ ಮಾಡಿ ಶುಚಿಭೂತರಾಗಿ ಮುಡಿಬಟ್ಟೆಯನ್ನು ತೊಡುವ ಸಂಪ್ರದಾಯವಿದೆ. ಯುಗಾದಿ ಹಬ್ಬದ ದಿನ ಪರಿವಾರ ನಾಯಕರು ಹೊನ್ನೇರು ಕಟ್ಟುತ್ತಾರೆ. ಹೊನ್ನಾರು ಅಥವಾ ಹೊನ್ನೇರು ಕಟ್ಟುವ ಆಚರಣೆಯು ವರ್ಷದ ಪ್ರಥಮ/ಪ್ರಾರಂಭಿಕ ಉಳಿಮೆ ಎಂಬುದಾಗಿ ನಂಬಲಾಗುತ್ತದೆ. ಯುಗಾದಿ ಹಬ್ಬ ಮತ್ತು ಮಾರನೇ ದಿನ ಅಂದರೆ ಹಬ್ಬದ 3 ದಿನಗಳು ಮರುಷರು ಮಕ್ಕಳು ಹೆಂಗಸರು ಕೆಲವು ಆಟಗಳಲ್ಲಿ ತೊಡಗುತ್ತಾರೆ ಮರುಷರು ಇಸ್ಟಿಂಟ್ ಹಾಗೂ ಚೌಕಾಬಾರ ಆಟಗಳನ್ನು ಆಡುತ್ತಾರೆ. ಈ ಆಟಗಳನ್ನು ಆಡುವುದು ಹಬ್ಬದ ಸಂದರ್ಭದಲ್ಲಿ ಅಪರಾಧವೆನಿಸುವುದಿಲ್ಲ ಆದರೆ ಇತರೆ ದಿನಗಳಲ್ಲಿ ಈ ಆಟವಾಡುವುದನ್ನು ಅಪರಾದವೆಂದು ಪರಿಗಣಿಸಲಾಗುತ್ತದೆ.

ಗೌರಿ ಗಣೇಶ ಹಬ್ಬ

ಪರಿವಾರ ನಾಯಕ ಸಮುದಾಯದವರು ಈ ಹಬ್ಬವನ್ನು ಬಹಳ ವಿಜ್ಞಂಭಣೆಯಿಂದ ಆಚರಿಸುತ್ತಾರೆ. ಶೈವ ಸಂಪ್ರದಾಯದ ಈ ಹಬ್ಬವು ಪಾರ್ವತಿಯ ಮತ್ತುನಾಗಿ ಸೃಷ್ಟಿಸಿದ ಗಣೇಶನನ್ನು ಮೇರೆಸುವುದು ಒಂದು ಪ್ರಮುಖವಾದ ಭಾಗವಾದರೆ ಹೆಣ್ಣುಮಕ್ಕಳು ತವರಿನ ಉಡುಗೊರೆಯನ್ನು ಪಡೆಯುವುದು ಈ ಹಬ್ಬದ ಒಂದು ಅಂಶವಾಗಿದೆ. ಗೌರಿ ಹಬ್ಬದ ಮೊದಲ ದಿನ ನಡೆದರೆ ನಂತರ ಗಣೇಶನ ಹಬ್ಬ ನಡೆಯುತ್ತದೆ ಕೆಲವೋಮ್ಮೆ ಎರಡು ಒಂದೇ ದಿನದಲ್ಲಿ ಬರುತ್ತದೆ. ಗೌರಿ ಹಬ್ಬದಂದು ಮದುವೆಯಾಗಿ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳನ್ನು ತವರು ಮನೆಗೆ ಕರೆದುಕೊಂಡು ಬರುವ ಸಂಪ್ರದಾಯವಿದೆ. ಅಂದು ಹೆಣ್ಣು ಮಕ್ಕಳಿಗೆ ಹೊಸ ಸೀರೆ, ಬಳಿತೊಟ್ಟು ಸಂಭ್ರಮ ಪಡುತ್ತಾರೆ. ಆ ದಿನ ಈ ಸಮುದಾಯದ ಯುವಕರು ಒಟ್ಟಾಗಿ ಸೇರಿ ಗ್ರಾಮದ ಕೇಂದ್ರ ಸ್ಥಳದಲ್ಲಿ ತಾತ್ಕಳೆಕವಾಗಿ ಒಂದು ಗುಡಿಯನ್ನು ನಿರ್ಮಿಸಿ ಗೌರಿ ಗಣೇಶ

ಮಣಿನ ಮೂರ್ತಿಯನ್ನು ಕೂರಿಸಿ ದಿನಕ್ಕೆ ಮೂರು ಹೊತ್ತು ಮೂರೆಯನ್ನು ಸಲ್ಲಿಸುತ್ತಾರೆ ಹೀಗೆ ಮೂರು ಅಥವಾ ಪದು ದಿನಗಳು ಮೂರಿಸಿ ನಂತರ ನೀರಿನಲ್ಲಿ ವಿಸರ್ವೇಸುತ್ತಾರೆ. ಈ ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಾರೆ. ಕೆಲವು ಅನೂಕೂಲಸ್ಯ ಕುಟುಂಬಗಳು ಗಣೇಶ ಮೂರ್ತಿಯನ್ನು ಮನೆಗೆ ತಂದು ಮೂರಿಸುವ ವಧಿತ್ತಿ ಇದೆ. ಈ ಹಬ್ಬದಲ್ಲಿ ವೀರೇಷವಾಗಿ ಇಡ್ಲಿ ವಡೆ, ಜಟ್ಟಿ, ನಿಪ್ಪಟ್ಟಿ, ಶಾವಿಗೆ, ಪಾಯಸ, ಅನ್ನ ಸಾರು, ಪಲ್ಯ ಹಪ್ಪಳ, ಸಂಡಿಗೆ ಮುಂತಾದ ತಿಂಡಿ ತಿನಿಸುಗಳನ್ನು ತಯಾರಿಸಿ ಉಚೋಪಾಚರ ಮಾಡುತ್ತಾರೆ. ದ್ವಾನಿವರ್ಧಕಗಳಿಂದ ಶಬ್ದಮಾಡಿಕೊಂಡು ಪರಿವಾರ ನಾಯಕ ಸಮುದಾಯದ ಯುವಕರು ಕುಶೀದು ಕುಪ್ಪಳಿಸಿ ಖುಷಿಪಡುತ್ತಾರೆ. ನಂತರ ಗಣೇಶನ ವಿಗ್ರಹ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಬಾವಿ ಕೇರೆ ಅಥವಾ ಕಾಲುವೆಗಳಲ್ಲಿ ವಿಸರ್ವೇಸೆ ಮಾಡಿ ಪ್ರಸಾದವನ್ನು ವಿಶರಿಸುತ್ತಾರೆ.

ದೀಪಾವಳಿ ಹಬ್ಬ

ದೀಪಾವಳಿ ಬೆಳಕಿನ ಹಬ್ಬ ಎಂದು ಪ್ರಸಿದ್ಧಿ ಪಡೆದುಕೊಂಡಿದೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಢ್ಯದಿಂದ ಕಾರ್ತಿಕ ಹಬ್ಬ ಆರಂಭವಾಗುತ್ತದೆ. ನರಕ ಜರುದರ್ಶಿ ಮತ್ತು ಬಲಿ ಪಾಢ್ಯಮಿಗಳು ನಿಶ್ಚಯವಾಗಿ ಉತ್ತರ ಭಾರತದ ಹಬ್ಬಗಳಾದರು ಭಾರತದಾದ್ಯಂತ ಈ ಹಬ್ಬವು ಬರೆತು ಹೋಗಿದೆ ಪ್ರಾದೇಶಿಕವಾಗಿ ಅನೇಕ ಅಂಶಗಳನ್ನು ಒಳಗೊಂಡು ನಮ್ಮದೆ ಎಂಬುವಷ್ಟರ ಮಟ್ಟಿಗೆ ನಮ್ಮಲಿ ಸೇರಿ ಹೋಗಿದೆ. ಹಬ್ಬದ ದಿನ ಹೋಸದಾಗಿ ಮದುವೆಯಾದ ಮಗಳು ಅಳಿಯನನ್ನು ಮನೆಗೆ ಕರೆದು ಅವರಿಗೆ ಹೋಸ ಉಡುಮುಗಳನ್ನು ಉಡುಗೊರೆಯಾಗಿ ನೀಡುವರು ಅವರವರ ಶಾಸ್ತನುಸಾರ ವಿಜೃಂಭಣೆಯಿಂದ ಆಚರಿಸುತ್ತಾರೆ ಅದರಲ್ಲಿ ಅಂತಹ ವೀರೇಷಗಳು ಇರುವುದಿಲ್ಲ ರಾತ್ರಿಯ ವೇಳೆಯಲ್ಲಿ ಅದ್ವಾರಿಯಾಗಿ ಜರಗುತ್ತದೆ. ಮನೆಮಂದಿಯೆಲ್ಲ ಮನೆಮಂದೆ ಪಟ್ಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದೂ ಮನೆಯಲ್ಲಿ ಒಬ್ಬಟ್ಟಿ, ಕಜ್ಜಾಯ, ವಡೆ, ಪಾಯಸ, ಪಲ್ಯ ಮುಂತಾದವುಗಳನ್ನು ಸೇವಿಸಿಕೊಂಡು ಮನೆಯವರೆಲ್ಲರು ಕುಳಿತು ಹಬ್ಬದ ಉಂಟವನ್ನು ಸವಿಯುತ್ತಾರೆ ನಂತರ ಕೆಲವು ಕಡೆ ದನಕರುಗಲನ್ನು ಕಿಚ್ಚಾಯಿಸುವ ಸಂಭ್ರಮವು ಸಹ ಇರುತ್ತದೆ. ಈ ರೀತಿಯಿಂದಾಗಿ ಇನ್ನೂ ಪರಿವಾರ ನಾಯಕ ಸಮುದಾಯದ ಮೈಸೂರು ಜಿಲ್ಲೆಯಲ್ಲಿ ಇನ್ನೂ ಹಲವು ಶಿಷ್ಟ ಹಬ್ಬಗಳಾದ ಅಯ್ಯಧ ಮೂರ್ತಿ, ಸರಕ್ಕಾರಿ, ಶಿವರಾತ್ರಿ ಮಹಾಲಯ ಅಮಾವಸ್ಯೆ ಇತ್ಯಾದಿ ಹಬ್ಬಗಳನ್ನು ನಿಷ್ಟ ಶ್ರದ್ಧೆಯಿಂದ ಖುಷಿಯಿಂದ ಮನೆಮಂದಿಯೆಲ್ಲರೂ ಸೇರಿ ಆಚರಿಸುತ್ತಾರೆ.

ಮಾರಿಹಬ್ಬ

ಮಾರಿ ಹಬ್ಬದಲ್ಲಿ ಮಾರಮ್ಮೆ ದೇವರನ್ನು ಆರಾಧಿಸುತ್ತಾರೆ. ಮಾರಮ್ಮೀಗೆ ಕಾಲ ಕಾಲಕ್ಕೆ ಬಲಿ ಅರ್ಪಿಸುವ ಹಬ್ಬ ಮಾಡಬೇಕು ಇಲ್ಲದಿದ್ದರೆ ಗ್ರಾಮದ ಮಕ್ಕಳು, ದನಕರುಗಳಿಗೆ ಸಾಂಕ್ರಾಮಿ ರೋಗ ರುಜಿಗಳು ಬರುತ್ತವೆ ಎಂಬ ನಂಬಿಕೆ ಇದೆ. ಈ ಹಬ್ಬವನ್ನು ಪರಿವಾರ ನಾಯಕ ಸಮುದಾಯದ ಒಬ್ಬ ವೃತ್ತಿಯು ಮಾರಮ್ಮನ ಮೂರ್ತಿ ಮಾಡುವುದಕ್ಕೆ ಇವನಿಗೆ ವರ್ಷಕೆಲ್ಲಾಮೈ ಹಡೆದ ರೂಪದಲ್ಲಿ ರಾಗಿ ಭತ್ತವನ್ನು ನೀಡುತ್ತಾರೆ. ಧವಸ ಧಾನ್ಯಗಳಲ್ಲದೆ ಬಾಬುಗಳನ್ನು ನೀಡುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ಸೋಮವಾರ ನಡೆಯುತ್ತದೆ. ಭಾನುವಾರದಂದು ಗುಡಿಯ ಮುಂದೆ ಚಪ್ಪರ ಹಾಕುತ್ತಾರೆ ಅಂದಿನ ರಾತ್ರಿ ಲಿಂಗಾಯಿತ ಮತ್ತು ನಾಯಕ ಸಮುದಾಯದವರು ದೇವರಿಗೆ ಹೋಸ ಅಕ್ಷಯಿಂದ ತಯಾರಿಸಿದ ತಂಬಿಟ್ಟಿ ಜೊತೆಯಲ್ಲಿ ಆರತಿಗಳನ್ನು ಇಟ್ಟಿ ದೇವಸ್ಥಾನದ ಸೂತ್ರ ಒಂದು ಪ್ರದಕ್ಷಿಣ ಹಾಕಿ ದೇವಸ್ಥಾನದ ಒಳಗೆ ಹೋಗಿ ಮೂರ್ತಿ ಸಂಪುಟ 3, ಸಂಚಿಕೆ 6, ಮೇ-ಜೂನ್, 2022 ISSN: 2582-2284, ಪು.ಸಂ. 8-14.

ಸಲ್ಲಿಸುತ್ತಾರೆ. ಎಲ್ಲರಿಗೂ ಮಂಗಳಾರತಿಯನ್ನು ಕೊಡುತ್ತಾರೆ ಅಲ್ಲಿಯೇ ಪಕ್ಷದಲ್ಲಿರುವ ಮಾರಮ್ಮನ ಗಂಡ ಎಂದು ಕರೆಸಿಕೊಳ್ಳುವ ಕಲ್ಪಮೌಲ್ಯಯನಿಗೆ ಎಣ್ಣೆಯನ್ನು ಹಾಕಿ ಮೂಡಿಮಾಡುತ್ತಾರೆ. ತಮಟೆ ಮತ್ತು ವಾದ್ಯ ಭಾರಿಸುವ ಕುಲದವರಿಗೆ ಸ್ವಲ್ಪ ತಂಬಿಟ್ಟು ಕೊಟ್ಟಿ ಮುಂದೆ ಹೋಗುತ್ತಾರೆ. ಈ ಸಮಯದಲ್ಲಿ ದೇವಸ್ಥಾನದ ಮುಂಭಾಗ ಸೇರುವಂತಹ ಗ್ರಾಮದ ಜನರು ಸಾಲು ಕಣಿಕವನ್ನು ತಮಟೆಯ ಅನುಸಾರವಾಗಿ ಕಣಿಯುತ್ತಾರೆ ಆನಂತರ ಎಲ್ಲಾರೂ ದೇವರಿಗೆ ಮೂಡಿ ಸಲ್ಲಿಸಿ ಮನೆಗೆ ತೆರಳುತ್ತಾರೆ.

ಬಳಿಕೊಜಿ

ಮಾರಿ ಹಬ್ಬದಂದು ಬೆಳಗಿನ ಸಮಯದಲ್ಲಿ ದೇವರಿಗೆ ತಂದಿದ್ದ ಹರಕೆಯ ಟಗರು, ಮೇಕೆ, ಕೋಳಿ ಮುಂತಾದವರ್ಗನ್ನು ದೇವಸ್ಥಾನದ ಬಳಿ ತರುತ್ತಾರೆ ಮೂರಾರಿ ಕ್ಯೆಯಿಂದ ಮೂಡಿಮಾಡಿಸಿ ಶಿಫ್ರನೀರನ್ನು ಅದರ ಮೇಲೆ ಚಿಮ್ಮಿಸುತ್ತಾರೆ. ಟಗರು, ಮೇಕೆ ಒದರಿದಾಗ ದೇವಿಗೆ ಮಾಡಿದ ಮೂಡಿ ಒಟ್ಟಿಗೆಯಾಗಿದೆ ಎಂದು ತಿಳಿದು ಅದನ್ನು ದೇವರಿಗೆ ಅರ್ಪಿಸುತ್ತಾರೆ. ಆನಂತರ ಅದನ್ನು ಮೂರಾರಿ ತೆಗೆದುಕೊಂಡು ಹೋಗುತ್ತಾನೆ. ಇನ್ನುಳಿದ ಸಮುದಾಯದವರು ದೇವರಿಗೆ ಮೂಡಿ ಮಾಡಿಸಲು ದೇವಸ್ಥಾನಕ್ಕೆ ಬರುತ್ತಾರೆ ಕೆಲವು ಭಕ್ತರು ಕೋಳಿಗಳನ್ನು ತಂದು ದೇವಸ್ಥಾನದ ಮುಂದೆ ಹರಕೆ ಶಿರಿಸುತ್ತಾರೆ ಎಂದಿನಂತೆ ಮೂಡಿ ಮಾಡಿಸುತ್ತಾರೆ.

ಕುಂತಿ ಮೂಡಿ

ಕುಂತಿಮೂಡಿ ಸಾಮಾನ್ಯವಾಗಿ ಪ್ರತಿಯೊಂದು ಗ್ರಾಮದಲ್ಲಿ ಆಚರಿಸುವ ಹಬ್ಬವಾಗಿದೆ. ಪಾಂಡವರ ಜ್ಞಾಪಕರ್ಥವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಳ ಬರಲೆಂದು ಕುಂತಿಮೂಡಿ ಮಾಡುತ್ತಾರೆ. ಈ ಹಬ್ಬವನ್ನು ಕಾರ್ತಿಕ ಮಾಸದಲ್ಲಿ ಆಚರಿಸುತ್ತಾರೆ. ಉರಿನ ಪ್ರಮುಖ ಸ್ಥಳಗಳು ಮತ್ತು ಬೀದಿಗಳಲ್ಲಿ ಕುಂತಿಯನ್ನು ಮೂಡಿಸುತ್ತಾರೆ ಚಪ್ಪರ ಹಾಕಿ ಕುಂತಿಕಲ್ಲನ್ನು ನೆಟ್ಟಿ ಗದ್ದಿಗೆ ಕಟ್ಟಿ ಸೂತ್ರೆಲು ಹುಚ್ಚೆಳ್ಳು ಹೂವಿನಿಂದ ಆಲಂಕರಿಸುತ್ತಾ ಮೂಡಿಮಾಡುವುದು ವಿಶೇಷ. ಅಂದಿನಿಂದ 12 ದಿನಗಳಕಾಲ ಮೂಡಿಸಿ ಪ್ರತಿದಿನ ಕುಂತಿಯ ಗುಡಿಯಲ್ಲಿ ಕುಂತಿಗೆ ಸಂಬಂಧಿಸಿದ ಜಾನಪದ ಹಾಡು, ಕೋಲಾಟ ಮುಂತಾದ ಕಾರ್ಯಕ್ರಮ ನಡೆಯುತ್ತವೆ. ಈ ಸಮಯದಲ್ಲಿ ಅಕ್ಷಪಕ್ಷದ ಜನರೆಲ್ಲಾ ಸೇರಿ ಕುಂತಿ ದೇವಿಗೆ ಹೂವಿನಿಂದ ಅಲಂಕಾರ ಮಾಡಿ ಸುತ್ತಲು ದೀಪಗಳನ್ನು ಹಚ್ಚಿ ಇಡುತ್ತಾರೆ. ಕುಂತಿ ದೇವಿಯನ್ನು ಆರಾಧಿಸಿದ 12 ದಿನಕ್ಕೆ ಕುಂತಿಯನ್ನು ಮೂಡಿಸಿದ ಎಲ್ಲಾರ ಮನೆಗಳಲ್ಲಿ ಒಟ್ಟಿಟ್ಟು, ಹುಳಿಅನ್ನ, ವಡೆ, ಮೊಸರುಅನ್ನ, ಲಡ್ಡು, ಶಾವಿಗೆ, ಪಾಯಸ ಮುಂತಾದ ಪದಾರ್ಥಗಳನ್ನು ಕುಂತಿ ಗುಡಿಗೆ ತಂದು ಎಡೆಯಿಟ್ಟಿ ಮೂಡಿಸುತ್ತಾರೆ. ರಾತ್ರಿ ವೇಳೆಯಲ್ಲಿ ಹುಚ್ಚೆಳ್ಳು ಹೊಲ ಅಥವಾ ಹುರುಳಿ ಹೊಲಗಳಲ್ಲಿ ಮತ್ತು ಅವರೇ ಹೊಲದಲ್ಲಿ ಮಕ್ಕಳು, ಯುವಕರು ಸೇರಿ ಕುಂತಿದೇವಿಯನ್ನು ಬಿಟ್ಟಿಬಿರುವಾಗ ಜೊತೆಯಲ್ಲಿ ತೆಗೆದುಕೊಂಡು ಹೋದ ಪ್ರಸಾದವನ್ನು ಹಂಚುತ್ತಾರೆ. ಇಲ್ಲಿಗೆ ಕುಂತಿದೇವಿಯ ಸಂಭ್ರಮ ಮುಕ್ತಾಯವಾಗುತ್ತದೆ.

ಒಕೆಳಿ ಹಬ್ಬ

ಸಾಮಾನ್ಯವಾಗಿ ಎಲ್ಲಾ ಸಮುದಾಯದವರು ಈ ಹಬ್ಬವನ್ನು ಆಚರಿಸಿರುತ್ತಾರೆ ಕೂಡ ಪರಿವಾರನಾಯಕ ಸಮುದಾಯದವರು ವಿಶೇಷವಾಗಿ ಆಚರಿಸುತ್ತಾರೆ. ಎಲ್ಲಾ ಸಮುದಾಯದವರು ಒಟ್ಟಾಗಿ ಸೇರಿ ತಮಟೆ

ಸದಿಗೆ ಲಯಬದ್ವಾಗಿ ಒಕ್ಕಿಗುಂಡಿಯ ಸುತ್ತ ಕುಣಿಯುತ್ತಾರೆ. ಒಕ್ಕಿ ಗುಂಡಿಯು ಚೌಕಾರವಾಗಿದ್ದು, ಸುತ್ತಲೂ ಮೆಟ್ಟಿಲುಗಳಿರುತ್ತವೆ. ಆ ನಂತರ ಬಸವೇಶ್ವರ ದೇವಸ್ಥಾನದಲ್ಲಿ ಮೊಜೆ ನೆರೆವೇರಿಸಿ ಗುಂಪಿಗೆ ಮೊಜೆ ಮಾಡುತ್ತಾರೆ ಈ ಸಂದರ್ಭದಲ್ಲಿ ಒಕ್ಕಿಯನ್ನು ಆಡುವುದು ಒಂದು ವಿಶೇಷ. ಹಿಂದಿನ ಕಾಲದಲ್ಲಿ ಬಿದಿರಿನ ಕೊಟ್ಟಿ ಮತ್ತು ಧನದ ಕೊಂಬಿನ ಕೊಳವೆಗಳಿಂದ ಈ ಆಟವನ್ನು ಆಡುತ್ತಿದ್ದರು. ಈ ಹಬ್ಬದಲ್ಲಿ ಭಾಗಿಯಾದವರಿಗೆ ಕೊಸಂಬರಿ, ಮಜ್ಜಿಗೆ, ಪಾನಕೆಗಳನ್ನು ಕೊಟ್ಟಿ ಆಡಲು ಬಂದಿರುವ ಮಕ್ಕಳ ಹಸಿವನ್ನು ತಣಿಸುತ್ತಾರೆ.

ಸಾಗರೆ ಗ್ರಾಮದ ಮಹಡೇಶ್ವರ ಜಾತ್ರೆ

ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ಮಹಡೇಶ್ವರ ಸ್ವಾಮಿಯ ಜಾತ್ರೆ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯನ್ನು ಪೆಬ್ರುವರಿ ಮಾಹದಲ್ಲಿ ಆಚರಣೆ ಮಾಡುತ್ತಾರೆ. ಜಾತ್ರೆಯು ಮನ್ನು ಉರಿನ ಮುಖಿಂಡರು ಸಮುದಾಯದ ಕುಲ ಭಾಂದವರು ಉರಿನ ಪ್ರಮುಖ ಸ್ಥಳವಾದ ಮಾರಮ್ಮನ ಗುಡಿಯ ಹತ್ತಿರ ಸೇರಿ ಒಂದು ನಿರ್ದಿಷ್ಟ ಸಮಯವನ್ನು ನಿಗದಿ ಮಾಡುತ್ತಾರೆ. ನಂತರ ಜಾತ್ರೆಯು ಉತ್ಸವದಲ್ಲಿ ಪ್ರಮುಖವಾಗಿ ನಾಯಕ ಸಮುದಾಯದವರಿಗೆ ಹೆಚ್ಚಿನ ಜವಾಬ್ದಾರಿಯ ಕೆಲಸವನ್ನು ನೀಡುತ್ತಾರೆ. ಜಾತ್ರೆಗೆ ನಾಲ್ಕುದಿನ ಮುಂಚಿತವಾಗಿ ತೇರನ್ನು ಕಟ್ಟುತ್ತಾರೆ. ಈ ತೇರು ಬಿದಿರಿನ ಬೊಂಬಗಳಿಂದ ನಿರ್ಮಾಣವಾಗಿರುತ್ತದೆ. ಜಾತ್ರೆಯ ಮೊದಲನೆ ದಿನ ಮಡಿವಾಳರು ಬಟ್ಟಿಗಳನ್ನು ಶುಚಿಗೊಳಿಸಿ ರಥಕ್ಕೆ ಶೃಂಗರಿಸುತ್ತಾರೆ ಕುಂಬಾರರು ದೇವಸ್ಥಾನಕ್ಕೆ ಸುಣಿ ಬಣಿವನ್ನು ಹಚ್ಚಿರುತ್ತಾರೆ. ಹುಲಿ ವಾಹನವನ್ನು ಹೊತ್ತು ತರುವ ಜವಾಬ್ದಾರಿಯನ್ನು ಪರಿವಾರ ನಾಯಕ ಸಮುದಾಯಕ್ಕೆ ವಹಿಸಿರುತ್ತಾರೆ. ಇತರೆ ಸಮುದಾಯದ ಅಂದರೆ ಒಕ್ಕಳಿಗ ಸಮುದಾಯದವರು ದೇವಸ್ಥಾನದ ಮುಂದೆ ಚಪ್ಪರ ಹಾಕುವರು ಲಿಂಗಾಯಿತರು ಈ ಎಲ್ಲಾ ಸಮುದಾಯಗಳಿಗೆ ಅಡಗೆ ಮಾಡಿ ಅನ್ನಸಂತಪ್ರಕಾಣ ಮಾಡುವರು. ಜಾತ್ರೆಯು ಮೂರುದಿನಗಳ ಕಾಲ ನಡೆಯಲಿದ್ದು ರಾತ್ರಿ ಸಮಯದಲ್ಲಿ ಸಾಂಸ್ಕೃತಿಕ ಮತ್ತು ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುತ್ತಾರೆ. ಅಂದು ಪರಿವಾರ ನಾಯಕ ಸಮುದಾಯದವರು ಪೌರಾಣಿಕ ನಾಟಕವನ್ನು ಪ್ರದರ್ಶಿಸುತ್ತಾರೆ.

ಕೊಂಡೊತ್ತವೆ

ಮಹಡೇಶ್ವರ ಜಾತ್ರೆಯ ಭಾಗವಾಗಿ ಕೊಂಡೊತ್ತವನ್ನು ಆಚರಿಸಲಾಗುತ್ತದೆ. ಕೊಂಡೊತ್ತವದ ಮೊದಲು ದೇವಸ್ಥಾನದ ಮುಂದೆ ಜಾಗವನ್ನು ಮಾಡಿಕೊಳ್ಳಲಾಗುತ್ತದೆ. ಕೊಂಡಕ್ಕೆ ಸೌದೆಯನ್ನು ಪರಿವಾರ ನಾಯಕ ಸಮುದಾಯದವರು ಮಾತ್ರ ತರುವುದು ರೂಢಿ. ಅಕ್ಕಪಕ್ಕದ ಹಳ್ಳಿಯಲ್ಲಿ ನೆಲೆಸಿರುವ ನಾಯಕ ಸಮುದಾಯದ ಜನರನ್ನು ಒಟ್ಟೊಗ್ಗಾಡಿಸಿ ಉರಿನ ಯಜಮಾನರು ಮತ್ತು ಪರಿವಾರ ನಾಯಕ ಸಮುದಾಯದ ದೊಡ್ಡ ಯಜಮಾನರು ಸೇರಿ ಅಂದು ರಾತ್ರಿ ಸರಿಯಾಗಿ 10 ಗಂಟೆಗೆ ಕೊಂಡವನ್ನು ಹಾಕುತ್ತಾರೆ. ಸೌದೆಯನ್ನು ನಾಲ್ಕು ಮೂಲೆ ಜೋಡಿಸಿ ಮೊಜಾರಿಯ ಶೈಲೆಯಲ್ಲಿ ಮೊಜೆ ಮಾಡಿಸಿ ಬಹಳ ಭಕ್ತಿಯಿಂದ ಕೊಂಡಕ್ಕೆ ಬೆಂಕಿಯನ್ನು ಹಚ್ಚಿಸುತ್ತಾರೆ. ಮರೋಹಿತರು ಈ ಪರಿವಾರ ನಾಯಕ ಸಮುದಾಯದ ಯಜಮಾನರು ಕೆರೆಯ ಬಳಿ ಹುಲಿವಾಹನ, ನಂದಿಕಂಬ, ಮಹಡೇಶ್ವರನ ವಿಗ್ರಹ ಮತ್ತು ಹಾಲಿನ ಬಿಂದಿಗೆ ತೆಗೆದುಕೊಂಡು ಹೋಗಿ ಇವೆಲ್ಲವನ್ನು ಶುಚಿಗೊಳಿಸುತ್ತಾರೆ ಹಾಲಿನ ಬಿಂದಿಗೆ ಕೆರೆಯ ನೀರನ್ನು ತುಂಬಿ

ದೇವರು ತರುತ್ತಾರೆ. ಈ ಹೊತ್ತಿಗೆ ದೇವಸ್ಥಾನದ ಬಳಿ ಕೊಂಡ ಹಾಯಲು ಹದಮಾಡುತ್ತಾರೆ ಕೊಂಡ ಹಾಯುವುದು ಮೊದಲು ಪರಿವಾರ ನಾಯಕ ಸಮುದಾಯದ ಹರಕೆ ಹೊತ್ತುಕೊಂಡಿರುವ ಯರಾದರೂ ಒಬ್ಬರು ಅನಂತರ ಇತರೆ ಸಮುದಾಯದ ಹರಕೆ ಹೊತ್ತಿರುವವರು ಕೊಂಡ ಹಾದು ದೇವಸ್ಥಾನಕ್ಕೆ ಪ್ರವೇಶಿಸಿ ಮಾಡಿ ಮರಸ್ಯಾರಗಳನ್ನು ಮಾಡುತ್ತಾರೆ.

ರಘೋತ್ಸವ

ಎರಡನೇಯ ದಿನ ಬಹಳ ವಿಜ್ಞಂಭಕೆಯಿಂದ ಮಹದೇಶ್ವರನ ರಘೋತ್ಸವ ನಡೆಯುತ್ತದೆ. ರಘೋತ್ಸವ ಸಂಧಭದಲ್ಲಿ ರಘದ ಮೇಲೆ ಮಹದೇಶ್ವರನ ವಿಗ್ರಹವನ್ನು ಇರಿಸಿ ನಿಗದಿಮಾಡಿದ ಸಮಯಕ್ಕೆ ರಘವನ್ನು ಎಳೆಯುತ್ತಾರೆ. ಅಂದರೆ ದೇವಸ್ಥಾನದ ಸೂತ್ರ ನಾಲ್ಕು ಸುತ್ತು ಬರುತ್ತಾರೆ ಎಲ್ಲಾರು ರಘವನ್ನು ಎಳೆದು ದೇವರಲ್ಲಿ ತಮ್ಮ ಕಷ್ಟ ಕಾರ್ಯಾಗಳನ್ನು ಪರಿಹರಿಸು ಎಂದು ದೇವರಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಹೂ ಬಾಳೆಹಣ್ಣು ಜವನಗಳನ್ನು ತೇರಿನ ಮೇಲೆ ಎಸೆದು ಕ್ಯೇ ಮುಗಿಯುತ್ತಾರೆ. ರಘೋತ್ಸವ ಸಂಧಭದಲ್ಲಿ ಕೋಲಾಟ, ಡೊಳ್ಳುಕುಳಿತೆ, ಕಂಸಾಳೆ ನಡೆಯುತ್ತದೆ ಸಂಘರ್ಷಗಳು ನಡೆಯುದಂತೆ ಮೋಲೀಸ್ ವೃವಿಷ್ಯೆಯೂ ಕೂಡ ಇಲ್ಲಿ ನೋಡಬಹುದಾಗಿದೆ. ಬೇರೆ ಬೇರೆ ಗ್ರಾಮಗಳಿಂದ ಕಲಾ ತಂಡಗಳು ಸಹ ಭಾಗವಹಿಸಿ ಸಾಂಸ್ಕೃತಿಕ ಜಾತ್ರೆಯನ್ನು ಆಚರಿಸುತ್ತಾರೆ ನಂತರ ಹಲಿವಾಹನವನ್ನು ಎತ್ತುತ್ತಾರೆ.

ಹಲಿವಾಹನ ಎತ್ತುವುದು

ಹಲಿವಾಹನ ಎತ್ತುವುದು ಯಾವುದೇ ಜಾತ್ರೆಗಳಾಗಲಿ ಅಲ್ಲಿನ ಮೆರಗನ್ನು ನೀಡುವಂತಹದು ಹಲಿವಾಹನ ಇದು ಪ್ರತಿ ಜಾತ್ರೆಯಲ್ಲಿ ಕಂಡುಬರುತ್ತದೆ. ಪ್ರಮುಖವಾಗಿ ಉತ್ಸವ ಹಲಿವಾಹನ ಎಂದರೇ ದೇವರು ಹುಲಿ ಪ್ರತಿಷ್ಠಾನ ಎಂದರ್ಥ ಇದು ಒಂದು ದೊಡ್ಡ ಹಲಿವಾಹನವನ್ನು ಮತ್ತು ಒಂದು ಚಿಕ್ಕ ಹಲಿವಾಹನವನ್ನು ಜಾತ್ರೆಯಲ್ಲಿ ಎತ್ತುತ್ತಾರೆ ಜಾತ್ರೆಯ ಸಂಧಭದಲ್ಲಿ ಮರಗಳಿಂದ ಮಾಡಿದ ಹಲಿವಾಹನವನ್ನು ಹೊತ್ತು ಬರುವಂತಹ ಭಕ್ತಾದಿಗಳು ಹಲಿವಾಹನದ ಕೆಳಗೆ ಕುಳಿತುಕೊಳ್ಳುತ್ತಾರೆ. ಆ ನಂತರ ದೇವಸ್ಥಾನದ ಸುತ್ತು ಸುತ್ತುತ್ತಿರುವಾಗ ಪರಿವಾರ ನಾಯಕ ಸಮುದಾಯದ ಕಲಾ ತಂಡಗಳು ಕುಣಿಯುತ್ತಾ ಜಾನಪದ ಹಾಡುಗಳನ್ನು ಹಾಡುತ್ತ ಕುಣಿಯು ಕುಪ್ಪಳಿಸುತ್ತಾರೆ.

ದನಗಳ ಜಾತ್ರೆ

ಈ ಜಾತ್ರೆಯಲ್ಲಿ ಪ್ರಮುಖವಾಗಿ ದನಗಳ ಜಾತ್ರೆ ನಡೆಯುತ್ತದೆ. ಎಲ್ಲಾ ಗ್ರಾಮಗಳಿಂದ ದನ ಕರುಗಳನ್ನು ಸಿಂಗಾರ ಮಾಡಿಕೊಂಡು ಬೇರೆ ಬೇರೆ ಜಾಗದಲ್ಲಿ ಕಟ್ಟಿರುತ್ತಾರೆ. ದೊಡ್ಡ ದೊಡ್ಡ ವ್ಯಾಪಾರ ವಹಿವಾಟು ಕೂಡ ನಡೆಯುತ್ತದೆ. ದನ ಕರುಗಳಿಗೆ ನೀರಿನ ವೃವಿಷ್ಯೆ ಮಾಡಿರುತ್ತಾರೆ ಯಾವುದೇ ತೊಂದರೆ ಇಲ್ಲದಾಗೆ ಮಹದೇಶ್ವರ ದೇವಸ್ಥಾನದ ಒಂದು ಕಡೆ ದೊಡ್ಡ ಅರಳಿಮರ ಮತ್ತು ಆಲದಮರಗಳ ಕೆಳಗಡೆ ಒಂದೂಂದು ಜಾಗದಲ್ಲಿ ಸಿಂಗಾರ ಮಾಡಿ ಪೈಪೋಟಿಯಿಂದ ವ್ಯಾಪಾರ ಮಾಡಲಾಗುತ್ತದೆ. ಸುಮಾರು 50 ಸಾವಿರದಿಂದ 5 ಲಕ್ಷದ ವರೆಗೆ ದನಗಳ ವ್ಯಾಪಾರ ಪೈಪೋಟಿ ನಡೆಯುವುದನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ದನಗಳಿಗೆ ಬಹುಮಾನ ನೀಡುವುದು

ಈ ಜಾತ್ರೆಯಲ್ಲಿ ಹೆಚ್ಚು ಹಣವನ್ನು ಕೊಟ್ಟಿ ಕೊಂಡಿರುವಂತಹ ದನಗಳಿಗೆ ಮೊದಲನೆಯ ಬಹುಮಾನ ನೀಡಲಾಗುತ್ತದೆ. ಒಂದೆ ರೀತಿಯಿಂದ ಹೋಲಿಕೆ ಆಗಿರುವಂತಹ ಅಂದರೆ ದನಗಳಿಗೆ ಬಹುಮಾನವನ್ನು

ನೀಡುವುದು ವಿಶೇಷ 2ನೇ ಬಹುಮಾನ ಚಿಕ್ಕ ಹೋರಿಗೆ ನೀಡುವುದು ಇವು ಸಹ ತುಂಬ ಆರೋಗ್ಯದಿಂದ ಇದ್ದ ಯಾವುದೇ ರೀತಿಯ ತೊಂದರೆ ಇರಬಾರದು ಇವುಗಳಿಗೆ ರೂ 15 ಸಾವಿರ ಬಹುಮಾನ ನೀಡುತ್ತಾರೆ.

ತೆಮ್ಮೋತವ

ఈ జాతీయ కోనెయి దిన అందరే మూరసేయ దిన తేష్టోత్త్వ నడేయుత్తదే ఇదు పరివార నాయక సముదాయిద మత్తు ఇతరే జనాంగదవరు సేరి మాడువంతదు జాతీయ హిందిన దిన బిదిరిన డబ్బిగళన్న కెడిదు కొండు బందిరుత్తారే. కోనెయిదిన తేష్టవన్న కట్ట అదరల్లి మహదేశ్వర దేవర విగ్రహవన్న ప్రతిష్టాపనే మాడి కేరే అథవా కల్యాణీయల్లి ఒంచు సుక్త సుత్తువుడే తేష్టోత్త్వ వషట్ దింద వషట్కే భక్తాధిగళన్న తన్నత సళేయుత ఇరువుదు ఇందిగూ సహ మహదేశ్వర జాతీయల్లి కాణబమదు.

ಲುಪ್ಸಂಹಾರ

ఒక్కారే వేళువుదాదరె ప్రస్తుత అధ్యయనదల్లి పరివారనాయక సముదాయదవర సాంస్కృతిక ధార్మిక ఆజరభణిగే సంబంధిసిదంతే విల్హేషిసిదాగ పరివార నాయక సముదాయగళ సంస్కరగళు, ఏదివిధానగళు, ఆజరణగళు విత్తిష్టవాగిద్ద అదన్న ఈగలూ ముందువరేసికొండు బరుత్తిరువుదు అవర సంస్కృతియ బగెనిన గౌరవ మత్త అదన్న ఉళిసికొండు హోగబేచేన్నువ మనోభావన్ను తోరిసుకుదే.

వక్కగళ ఏవర

- ಕೃಷ್ಣನಾಯಕ (ವಯಸ್ಸು 48). ವ್ಯವಸಾಯಗಾರರು, ಹಂಗಡೆವನ ಕೋಟೆ ತಾಲೂಕು, ಮೈಸೂರು ಜಿಲ್ಲೆ.
 - ದೇವಿರಮ್ಮೆ (ವಯಸ್ಸು 78). ಕೊಲಿ ಕಾರ್ಮಿಕರು, ಸರಗೂರು ತಾಲೂಕು, ಮೈಸೂರು ಜಿಲ್ಲೆ.
 - ಕಾಳಿಂಗ ನಾಯಕ. (ವಯಸ್ಸು 56). ಕೊಲಿ ಕಾರ್ಮಿಕರು, ಹುಣಸೂರು ತಾಲೂಕು, ಮೈಸೂರು ಜಿಲ್ಲೆ

ಪರಾಮರ್ಶನ ಗ್ರಂಥಗಳು

- ಅಮರೇಶ್ ಯಡಗಲ್. (2007). ವಾಲ್ಯೂಕಿ ಸಮುದಾಯ ಮತ್ತು ಚರಿತ್ರೆ. ವಾಲ್ಯೂಕಿ ಸಂಪದ, ಹರ್ಷಿಕೋಟಿ ಚಿತ್ರದುಗ್ರಹ.
 - ಮಂಜುನಾಥ ಬೇವಿನಕಟ್ಟಿ. (2006). ವಾಲ್ಯೂಕಿ ಸಂಪದ, ಶ್ರೀ ವಾಲ್ಯೂಕಿ ಸಂಸ್ಥಾನ, ರಾಜನಹಳ್ಳಿ.
 - ರಂಗರಾಜು ವನಧುಗ್ರ. (2009). ವಾಲ್ಯೂಕಿ ವಿಜಯ. ಶ್ರೀ ವಾಲ್ಯೂಕಿ ಸಂಸ್ಥಾನ, ರಾಜನಹಳ್ಳಿ.